
tantrAkhyAyikA

—
ॐ
—
तंत्राख्यायिका
—

Document Information



Text title : ta.ntrAkhyAyikA

File name : tantraakhyayikaa.itx

Category : misc

Location : doc_z_misc_misc

Transliterated by : Lars Martin Fosse lmfosse at online.no

Proofread by : Lars Martin Fosse lmfosse at online.no

Latest update : 13 Dec 1996, November 1, 2010

Send corrections to : sanskrit@cheerful.com

This text is prepared by volunteers and is to be used for personal study and research. The file is not to be copied or reposted without permission, for promotion of any website or individuals or for commercial purpose.

Please help to maintain respect for volunteer spirit.

Please note that proofreading is done using Devanagari version and other language/scripts are generated using **sanscript**.

November 22, 2022

sanskritdocuments.org



ತಂತ್ರಾಖ್ಯಾಯಿಕಾ



1, 2 : Affe und Keil

ಅಸ್ತಿ ಕಶ್ಚಿದ್ವಣಿಜಕಃ .
ನಗರಸಮೀಪೇ ತೇನ ದೇವತಾಽಽಯತನಂ ಕ್ರಿಯತೇ .
ತತ್ರ ಯೇ ಕರ್ಮಕಾರಾಸ್ಥಪತ್ಯಾದಯಃ !
ಮಧ್ಯಾಹ್ನವೇಲಾಯಾಂ
ಆಹಾರನಿಮಿತ್ತಂ ಭೋಜನಮಂಡಪಂ ಅನುಪ್ರವಿಷ್ಟಾಃ .
ಅಕಸ್ಮಾಚ್ಚನುಷಂಗಿಕಂ ದೇವಗೃಹೇ ವಾನರಯೂಥಂ
ಆಗತಂ .
ಅಥ ತತ್ರಏಕಸ್ಯ ಶಿಲ್ಪಿನೋ
ಅರ್ಧಸ್ಪೋಟಿತಕಾಷ್ಠಸ್ತಂಭೋ
ಅರ್ಜುನಮಯಃ ಖದಿರಕೀಲಕೇನ ಮಧ್ಯೇ
ಯಂತ್ರನಿಖಾತೇನಾವಸ್ತಬ್ಧೋ
ಅವತಿಷ್ಠತೇ .
ತತ್ರ ಕದಾಚಿದ್ವಾನರಯೂಥೋ ಗಿರಿಶಿಖರಾದವತೀರ್ಯ
ಸ್ವೇಚ್ಛಯಾ
ತರುಶಿಖರಪ್ರಾಸಾದಶೃಂಗದಾರುನಿಚಯೇಷು ಪ್ರಕ್ರೀಡಿತುಂ
ಆರಬ್ಧಃ .
ಏಕಸ್ತು ತತ್ರಾಸನ್ನವಿನಾಶಶ್ಚಾಪಲಾದುಪವಿಶ್ಯ
ಸ್ತಂಭೇ ಯಂತ್ರಚಾರಂ
ಉದ್ದಿಶ್ಯದಂ ಆಹ .
ಕೇನಾಯಂ ಅಸ್ಥಾನೇ ಕೀಲಕೋ ನಿಖಾತಃ .
ಇತಿ ಪಾಣಿಭ್ಯಾಂ ಏವ ಸಂಗೃಹ್ಯತ್ಪಾಟಿತುಂ ಆರಬ್ಧಃ .
ಸ್ಥಾನಾಚ್ಚಲಿತೇ ಕೀಲೇ ಯದ್ವೃತ್ತಂ ! ತದನಾಖ್ಯೇಯಂ !
ಏವಂ ಏವ ಭವತಾ
ಜ್ಞಾತಂ ಇತಿ .

ಅಸ್ತಿ ಕಶ್ಚಿದ್ಗೋಮಾಯುರ್ ಆಹಾರವಿಚ್ಛೇದಾತ್
 ಕ್ಷುತ್ಕ್ವಾ ಮಕಂಠ ಇತಶ್ಚ
 ಇತಃ ಪರಿಭ್ರಮನ್ನುಭಯಸೈನಸ್ಯಾಯೋಧನಭೂಮಿಂ
 ಅಪಶ್ಯತ್ .
 ತತ್ರ ಚ ಮಹಾಂತಂ ಶಬ್ದಂ ಅಶೃಣೋತ್ .
 ತದ್ಭಯಸಂಕ್ಷುಭಿತಹೃದಯಃ ಕಿಂ ಇದಂ ! ವಿನಷ್ಟೋ
 ಅಸ್ಮಿ ! ಕಸ್ಯಾಯಂ
 ಶಬ್ದಃ ! ಕ್ವ ವಾ ಕೇದೃಶೋ ವಾಏಷ ಶಬ್ದ ಇತಿ !
 ಚಿಂತಯತಾ ದೃಷ್ಟ್ವಾ
 ಗಿರಿಶಿಖರಾಕಾರಾ ಭೇರೀ .
 ತಾಂ ಚ ದೃಷ್ಟ್ವಾ ಚಿಂತಯತ್ .
 ಕಿಂ ಅಯಂ ಶಬ್ದೋ ಅಸ್ಯಾಸ್ವಾ ಭಾವಿಕಃ ! ಉತ
 ಪರಪ್ರೇರಿತ ಇತಿ .
 ಅಥ ಸಾ ಯದಾ ವಾಯುಪ್ರೇರಿತೈರ್ ವೃಕ್ಷಾಗ್ನಿಸ್ಪೃಶ್ಯತೇ !
 ತದಾ ಶಬ್ದಂ ಕರೋತಿ !
 ಅನ್ಯದಾ ನ ! ಇತಿ ತೂಷ್ಟೀಂ ಆಸ್ತೇ .
 ಸ ತು ತಸ್ಯಾಸ್ವಾರಾಸಾರತಾಂ ಜ್ಞಾತುಂ ಸಂನಿಕರ್ಷಂ
 ಉಪಶ್ಲಿಷ್ಠಃ .
 ಸ್ವಯಂ ಚ ಕೌತುಕಾದುಭಯೋರ್ ಮುಖಯೋರ್ ಅತಾಡಯತ್ !
 ಅಚಿಂತಯಚ್ಚ .
 ಗಮ್ಯಂ ಚಏತದ್ಭಕ್ತ್ಯಂ ಚ ಮಮ .
 ಇತ್ಯವಧಾಯಃಕದಂಷ್ಟ್ರಯಾ ಕ್ಷುಧಾವಿಷ್ಟಃ
 ಪಾಟಿತವಾನ್ .
 ಪರುಷತ್ವಾಚ್ಚ ಚರ್ಮಣಃ ಕಥಮಪಿ ನ
 ದಂಷ್ಟ್ರಾಭಂಗಂ ಅವಾಪ್ತವಾನ್ .
 ಪ್ರತಿಬದ್ಧಾಶ್ಚ ಪುನರ್ ಅಪ್ಯಚಿಂತಯತ್ .
 ನೂನಂ ಅಸ್ಯಾ ಅಂತರ್ ಭಕ್ತ್ಯಂ ಭವಿಷ್ಯತೀತಿ .
 ಇತ್ಯದ್ಯವಸ್ಯ ಭೇರ್ಯಾ ಮುಖಂ ವಿದಾರ್ಯಾಂತಃ
 ಪ್ರವಿಷ್ಟಃ .
 ತಸ್ಮಿನ್ನಪಿ ನ ಕಿಂಚಿದಾಸಾದಿತವಾನ್ .

ಪ್ರತಿನಿವರ್ತಿತುಂ ಅಶಕ್ತೋ ಅಂತರ್ಲೀನಾರ್ಥಕಾಯೋ
ವಿಹಸ್ಯಾಬ್ರವೀತ್ .
ಪೂರ್ವಂ ಏವ ಮಯಾ ಜ್ಞಾತಂ ಇತಿ .

1,3 Drei selbstverschuldete Unf,,ll

ಅಸ್ತಿ ಕಸ್ಮಿಂಶ್ಚಿತ್ ಪ್ರದೇಶೇ ಪರಿವ್ರಾಡ್ ದೇವಶರ್ಮಾ ನಾಮ .
ತಸ್ಯಾನೇಕಸಾಧೂಪಪಾದಿತಸೂಕ್ಷ್ಮವಾಸೋವಿಶೇಷೌಪಚಯ್
ಆನ್ ಮಹತ್ಯಾ-
ಅರ್ಥಮಾತ್ರಾ ಸಂವೃತ್ತಾ .
ಸ ಚ ನ ಕಸ್ಯಚಿದಪಿ ವಿಶ್ವಾಸಂ ಯಾತಿ .
ಅಥ ಕದಾಚಿದಾಷಾಢಭೂತಿರ್ ನಾಮ ಪರವಿತ್ತಾಪಹೃತ್
ಕಥಂ ಇಯಂ
ಅರ್ಥಮಾತ್ರಾಸ್ಯ ಮಯಾ ಪರಿಹರ್ತವ್ಯೈತಿ
ವಿತರ್ಕ್ಯಾವಲಗನರೂಪೇಣ
ಉಪಗಮ್ಯ ತತ್ಕಾಲೇನ ಚ ವಿಶ್ವಾಸಂ ಅನಯತ್ .
ಅಥ ಕದಾಚಿದಸೌ ಪರಿವ್ರಾಜಕಸ್-
ತೀರ್ಥಯಾತ್ರಾಪ್ರಸಂಗೇ ತೇನ
ಆಷಾಢಭೂತಿನಾ ಸಹ ಗಂತುಂ ಆರಬ್ಧಃ .
ತತ್ರ ಚ ಕಸ್ಮಿಂಶ್ಚಿದ್ವನೌದ್ದೇಶೇ ನದೀತೀರೇ
ಮಾತ್ರಾಂತಿಕ
ಆಷಾಢಭೂತಿಂ ಅವಸ್ಥಾಪ್ಯಏಕಾಂತಂ
ಉದಕಗ್ರಹಣಾರ್ಥಂ ಗತಃ .
ಅಪಶ್ಯಚ್ಚ ಮಹನ್ ಮೇಷಯುದ್ಧಂ .
ಅನವರತಯುದ್ಧಶಕ್ತಿಸಂಪನ್ನಯೋಶ್ಚ ತಯೋಶ್
ಶೃಂಗಪಂಜರಾಂತರೌದ್ಭೂತಸೃಗ್ ಬಹು ಭೂಮೌ
ನಿಪತಿತಂ ದೃಷ್ಟ್ವಾ
ಆಶಾಪ್ರತಿಬದ್ಧಚಿತ್ತಃ ಪಿಶಿತಲೋಭತಯಾ ಗೋಮಾಯುಸ್-
ತಜ್ಜಿಘೃಷ್ಣಸ್-
ಸಂಪೀಡಿತೌದ್ಭಾತಾತ್ ಸದ್ಯಃ ಪಂಚತ್ವಂ ಅಗಮತ್ .
ಅಥ ಪರಿವ್ರಾಡ್ ವಿಸ್ಮಯಾವಿಷ್ಟೋ ಅಬ್ರವೀತ್ .
ಜಂಬುಕೋ ಹುಡುಯುದ್ಧೇನೈತಿ .

ಕೃತಶೌಚಶ್ಚಾಗತಸ್ತಂ ಉದ್ದೇಶಂ ಆಷಾಢಭೂಮಿಂ
 ಅಪಿ
 ಗೃಹೀತಾರ್ಥಮಾತ್ರಾಸಾರಂ ಅಪಕ್ರಾಂತಂ ನಾಪಶ್ಯತ್-
 ದೇವಶರ್ಮಾ .
 ಕೇವಲಂ ತ್ವ
 ಅಪವಿದ್ಧತ್ರಿದಂಡಕಾಷ್ಠಕುಂಡಿಕಾಪರಿಸ್ರಾವಣಕೂರ್-
 ಚಕಾದ್ಯೈ
 ಅಪಶ್ಯತ್ ! ಅಚಿಂತಯಚ್ಚ .
 ಕ್ವಾಸಾವಾಷಾಢಭೂತಿಃ .
 ನೂನಂ ಅಹಂ ತೇನ ಮುಷಿತಃ .
 ಇತ್ಯುಕ್ತವಾನ್ .
 ವಯಂ ಚಾಷಾಢಭೂತಿನೈತಿ .
 ಅಥಾಸೌ ಕಪಾಲಶಕಲಗ್ರಂಥಿಕಾವಶೇಷಃ ಕಂಚಿದ್-
 ಗ್ರಾಮಂ ಅಸ್ತಂ
 ಗಚ್ಛತಿ ರವೌ ಪ್ರವಿಷ್ಟಃ .
 ಪ್ರವಿಶನ್ನೇಕಾಂತವಾಸಿನಂ ತಂತ್ರವಾಯಂ ಅಪಶ್ಯತ್ !
 ಆವಾಸಕಂ ಚ
 ಪ್ರಾರ್ಥಿತವಾನ್ .
 ತೇನಾಪಿ ತಸ್ಯಾತ್ಮೀಯಗೃಹಕದೇಶೇ ಸ್ಥಾನಂ ನಿರ್ದಿಶ್ಯ
 ಭಾರ್ಯಾ
 ಅಭಿಹಿತಾ .
 ಯಾವದಹಂ ನಗರಂ ಗತ್ವಾ ಸುಹೃತ್ಸಮೇತೋ ಮಧುಪಾನಂ
 ಕ್ವಾಪ್ಸ
 ಆಗಚ್ಛಾಮಿ ! ತಾವದಪ್ರಮತ್ತಯಾ ಗೃಹೇ ತ್ವಯಾ ಭಾವ್ಯಂ .
 ಇತ್ಯಾದಿಶ್ಯ ಗತಃ .
 ಅಥ ತಸ್ಯ ಭಾರ್ಯಾ ಪುಂಶ್ಚಲೀ ದೂತಿಕಾಸಂಚೋದಿತಾ
 ಶರೀರಸಂಸ್ಕಾರಂ ಕೃತ್ವಾ
 ಪರಿಚಿತಸಕಾಶಂ ಗಂತುಂ ಆರಬ್ಧಾ .
 ಅಭಿಮುಖಶ್ಚಾಸ್ಯಾ ಭರ್ತಾ
 ಮದವಿಲೋಪಾಸಮಾಪ್ತಾಕ್ಷರವಚನಃ
 ಪರಿಸ್ಥಲಿತಗತಿರ್ ಅವಸ್ತವಾಸಾಸ್ತಮಾಯಾತಃ .
 ತಂ ಚ ದೃಷ್ಟ್ವಾ ಪ್ರತ್ಯುತ್ಪನ್ನಮತಿಃ ಕೌಶಲಾದಾಕಲ್ಪಂ

ಅಪನೀಯ

ಪೂರ್ವಪ್ರಕೃತಂ ಏವ ವೇಷಂ ಆಸ್ಥಾಯ

ಪಾದಶೌಚಶಯನಾದ್ಯಾರಂಭಂ

ಅಕರೋತ್ .

ಕೌಲಿಕಸ್ತು ಗೃಹಂ ಪ್ರವಿಶ್ಯ ನಿದ್ರಾವಶಂ ಅಗಮತ್ .

ಸುಪ್ತಪ್ರತಿಬುದ್ಧಶ್ಚಾಸೌ ತಾಂ ಆಕ್ರೋಷ್ಣಂ ಆರಬ್ಧಃ .

ಪುಂಶ್ಚಲಿ ! ತ್ವದ್ಗತಂ ಅಪಚಾರಂ ಸುಹೃದೋ ಮೇ ವರ್ಣಯಂತಿ

ಭವತು .

ಪುಷ್ಪಂ ನಿಗ್ರಹಂ ಕರಿಷ್ಯಾಮೀತಿ .

ಅಸಾವಪಿ ನಿರ್ಮಯಾದಾ ಪ್ರತಿವಚನಂ ದಾತುಂ ಆರಬ್ಧಾ .

ಪುನರ್ ಅಪಿ ಚಾಸೌ ಪ್ರತಿಬುದ್ಧಸ್ತಾಂ

ಮಧ್ಯಸ್ತೂಣಾಯಾಂ ರಜ್ಜ್ವಾ

ಸುಪ್ರತಿಬದ್ಧಾಂ ಕೃತ್ವಾ ಪ್ರಸುಪ್ತಃ .

ದೂತಿಕಾವತಾಂ ಪುನರ್ ಗಮನಾಯ ಪ್ರಚೋದಿತವತೀ .

ಸಾ ತೂತ್ವನ್ನಪ್ರತಿಭಾ ದೂತಿಕಾಂ

ಆತ್ಮೀಯದರ್ಶನಸಂವಿಧಾನೇನ

ಬದ್ಧಾ ಕಾಮುಕಸಕಾಶಂ ಯಯೌ .

ಅಸಾವಪಿ ಪ್ರತಿಬುದ್ಧಸ್ತಥಾವವ ತಾಂ ಆಕ್ರೋಷ್ಣಂ

ಆರಬ್ಧಃ .

ದೂತಿಕಾ ತು

ಶಂಕಿತಹೃದಯಾನುಚಿತವಾಕ್ಯೋದಾಹರಣಭೀತಾ ನ

ಕಿಂಚಿದ್-

ಉಕ್ತವತೀ .

ತಂತ್ರವಾಯಸ್ತು ಶಾತ್ಯಾದಿಯಂ ನ ಕಿಂಚಿನ್

ಮಮೌತ್ತರಂ ಪ್ರಯಚ್ಛತಿ

ಇತ್ಯುತ್ಥಾಯ ತಸ್ಯಾಸ್ತೀಕ್ಷ್ಣ ಶಸ್ತ್ರೇಣ ನಾಸಿಕಾಂ

ಭಿತ್ತ್ವಾ ಬ್ರವೀತ್ .

ತಿಷ್ಠವಂಲಕ್ಷಣಾ .

ಕಸ್ತಾಂ ಅಧುನಾ ವಾರ್ತಾಂ ಪೃಚ್ಛತಿ .

ಇತ್ಯುಕ್ತ್ವಾ ನಿದ್ರಾವಶಂ ಉಪಾಗಮತ್ .

ಆಗತಾ ಚ ಸಾ ತಂತ್ರವಾಯೀ ದೂತಿಕಾಂ ಅಪೃಚ್ಛತ್ .

ಕಾ ತೇ ವಾರ್ತಾ .

ಕಿಂ ಅಯಂ ಪ್ರತಿಬುದ್ಧೋ ಅಭಿಹಿತವಾನ್ .

ಕಥಯ ಕಥಯೈತಿ .

ದೂತಿಕಾ ತು ಕೃತನಿಗ್ರಹಾ ನಾಸಿಕಾಂ ದರ್ಶಯಂತೀ
ನಾಮರ್ಷಂ ಆಹ .

ಶಿವಾಸ್ತೇ ಸರ್ವಾ ವಾರ್ತಾಃ .

ಮುಂಚ .

ಗಚ್ಛಾಮೀತಿ .

ತಥಾ ತ್ವನುಷ್ಠಿತೇ ನಾಸಿಕಾಂ ಆದಾಯಾಪಕ್ರಾಂತಾ .

ತಂತ್ರವಾಯೈ- ಅಪ್ಯುಕ್ತಕಬದ್ಧಂ ಆತ್ಮಾನಂ

ತಥಾವಾಕರೋತ್ .

ಕೌಲಿಕಸ್ತು ಯಥಾಪೂರ್ವಂ ಏವ ಪ್ರತಿಬುದ್ಧಸ್ತಾಂ ಆಕ್ರೋಶತ್

ಅಸಾವಪಿ ದುಷ್ಟಾ ಬಹು ದೃಷ್ಟರಂ ಆಹ .

ಧಿಗ್ಧತೋ ಅಸಿ .

ಕೋ ಮಾಂ ನಿರಾಗಸಂ ವಿರೂಪಯಿತುಂ ಸಮರ್ಥಃ .

ಶೃಣ್ವಂತು ಮೇ ಲೋಕಪಾಲಾಃ .

ಯಥಾಹಂ ಕೌಮಾರಂ ಭರ್ತಾರಂ ಮುಕ್ತಾ ನಾನ್ಯಂ

ಪರಪುರುಷಂ

ಮನಸಾಪಿ ವೇದ್ಮಿ ! ತಥಾ ಮಮಾನೇನ ಸತ್ಯೇನಾವ್ಯಂಗ್ಯಂ

ಮುಖಂ ಅಸ್ತ್ವಿ

ಇತಿ .

ಅಥಾಸೌ ಮೂರ್ಖಃ ಕೃತಕವಚನವ್ಯಾಮೋಹಿತಚಿತ್ತಃ

ಪ್ರಜ್ವಲೈಲ್ಯಾಂ

ಅವ್ಯಂಗಮುಖೀಂ ಜಾಯಾಂ ದೃಷ್ಟ್ವಾ ಪ್ರೋತ್ಪಲ್ಲನಯನಃ

ಪರಿಚುಂಬ್ಯ

ಹೃಷ್ಟಮನಾ ಬಂಧವಾದವಮುಚ್ಯ ಪೀಡಿತಂ ಚ

ಪರಿಷ್ಟಜ್ಯ ಶಯ್ಯಾಂ

ಆರೋಪಿತವಾನ್ .

ಪರಿವ್ರಾಜಕಸ್ತಾ ದಿತ ಏವಾರಭ್ಯ ಯಥಾವೃತ್ತಂ

ಅರ್ಥಂ ಅಭಿಜ್ಞಾತವಾನ್ .

ದೂತಿಕಾಪಿ ಹಸ್ತಕೃತನಾಸಾಪುಟಾ ಸ್ವಗೃಹಂ

ಗತ್ವಾಚಿಂತಯತ್ .

ಕಿಂ ಅಧುನಾ ಕರ್ತವ್ಯಂ ಇತಿ .

ಅಥ ತಸ್ಯಾ ಭರ್ತಾ ನಾಪಿತೋ ರಾಜಕುಲಾತ್ ಪ್ರತ್ಯೂಷಸ್ಯಾ
ಆಗತ್ಯ ತಾಂ ಭಾರ್ಯಾಂ ಆಹ

ಸಮರ್ಪಯ ! ಭದ್ರೇ ! ಕ್ಷುರಭಾಂಡಂ .

ರಾಜಕುಲೇ ಕರ್ಮ ಕರ್ತವ್ಯಂ ಇತಿ .

ನಾ ಚ ದುಷ್ಟಾಭ್ಯಂತರಸ್ಥಾಏವ ಕ್ಷುರಂ ಏವ ಪ್ರಾಹಿಣೋತ್ .

ಸ ಚ ಸಮಸ್ತಕ್ಷುರಭಾಂಡಾಸಮರ್ಪಣಾತ್

ಕ್ರೋಧಾವಿಷ್ಟಚಿತ್ತೋ

ನಾಪಿತಸ್ತಂ ಏವ ತಸ್ಯಾಃ ಕ್ಷುರಂ ಪ್ರತೀಪಂ ಪ್ರಾಹಿಣೋತ್

ಅಥಾಸಾವಾರ್ತವಂ ಉಚ್ಛೈಃ ಕೃತ್ವಾ ಪಾಣಿನಾ

ನಾಸಾಪುಟಂ ಪ್ರಮೃಜ್ಯ

ಅಸೃಕ್ವಾತಸಮೇತಾಂ ನಾಸಿಕಾಂ ಕ್ಷಿತೌ

ಪ್ರಕ್ಷಿಪ್ಯಾಬ್ರವೀತ್ .

ಪರಿತ್ರಾಯದ್ಧಂ ! ಪರಿತ್ರಾಯದ್ಧಂ .

ಅನೇನಾಹಂ ಅದೃಷ್ಟದೋಷಾ ವಿರೂಪಿತೈತಿ .

ತಥಾಭ್ಯಾಗತೈ ರಾಜಪುರುಷೈಃ

ಪ್ರತ್ಯಕ್ಷದರ್ಶನಾಂ ತಾಂ ದೃಷ್ಟ್ವಾ

ವಿರೂಪಾಂ ಕಿಲಪಾರ್ಷ್ಣಿಲಗುಡೈರ್ ಅತೀವ ಹತಂ

ಪಶ್ಚಾದ್ಬಾಹುಬಂಧಶ್

ಚ ತಯಾ ಸಹ ಧರ್ಮಸ್ಥಾನಂ ಉಪನೀತೋ ನಾಪಿತಃ .

ಪೃಚ್ಛ್ಯಮಾನಶ್ಚಾಧಿಕೃತೈಃ ಕಿಂ ಇದಂ ಮಹದ್-

ವಿಶಸನಂ ಸ್ವದಾರೇಷು

ತ್ವಯಾ ಕೃತಂ ಇತಿ ಯದಾ ಬಹುಶ ಉಚ್ಯಮಾನೋ ನೌತ್ತರಂ

ಪ್ರಯಚ್ಛತಿ ! ತದಾ

ಧರ್ಮಾಧಿಕೃತಾಶ್ಚೂಲೇ ಅವತಂಸ್ಯತಾಂ ಇತ್ಯ್

ಆಜ್ಞಾಪಿತವಂತಃ .

ನಿಷ್ಟಾಪಂ ಚ ಪರಿವ್ರಾಟ್ ಚ್ಛೂಲಸ್ಥಾನಂ ನೀಯಮಾನಂ

ನಾಪಿತಂ ದೃಷ್ಟ್ವಾ

ಸತ್ತ್ವಾನುಕಂಪಯಾ ಚೌಪಲಬ್ಧತತ್ತ್ವಾ ಧೋರ್ ಅಧಿಕರಣಂ

ಉಪಗಮ್ಯ

ಧರ್ಮಸ್ಥಾನಾಧಿಕೃತಾನ್ ಅಬ್ರವೀತ್ .

ನಾರ್ಹಧವನಂ ಅದೋಷಕರ್ತಾರಂ ನಾಪಿತಂ ಶೂಲೇ

ಸಮಾರೋಪಯಿತುಂ .

ಯತ್ಕಾರಣಂ ! ಇದಂ ಆಶ್ಚರ್ಯತ್ರಯಂ ಶ್ರೂಯತಾಂ .

ಜಂಬುಕೋ ಹುಡುಯುದ್ಧೇನ ವಯಂ ಚಾಷಾಢಭೂತಿನಾ .

ದೂತಿಕಾ ತಂತ್ರವಾಯೇನ ತ್ರಯೋ ಅನರ್ಥಾಸ್ವಯಂ ಕೃತಃ ..55..

ಸಮುಪಲಬ್ಧತತ್ತ್ವಾ ಧೈಶ್ಚಾಧಿಕೃತೈಃ ಪರಿತ್ರಾಯಿತೋ

ನಾಪಿತ ಇತಿ .

ಒನ್ನೋದೇದ್ ಪ್ರಾಪ್ತೇಅದ್ ಬ್ಯ ಳರ್ಸ್ ಂಅರ್ತೀನ್ ಒನ್ನೇ ಲೋನ್ನೇ ಅತ್
ಓನ್ನೇಂಓ



tantrAkhyAyikA

pdf was typeset on November 22, 2022



Please send corrections to sanskrit@cheerful.com

